



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ- ೬ಎ Part - VIA	ಮೈಸೂರು, ಶುಕ್ರವಾರ, ೦೫, ಜನವರಿ, ೨೦೨೪(ಪುಷ್ಯ, ೧೫ ಶಕವರ್ಷ, ೧೯೪೫) MYSURU, FRIDAY, 05, JANUARY, 2024(PUSHYA, 15, SHAKAVARSHA, 1945)	ನಂ. ೦೧ No. 01
-----------------------	---	------------------

ಕರ್ನಾಟಕಸರ್ಕಾರ

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಮುಲ್ಕಿ ಉಪನೋಂದಣಾಧಿಕಾರಿಗಳ ಕಾರ್ಯಾಲಯ ದಕ್ಷಿಣ ಕನ್ನಡ ಜಿಲ್ಲೆ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ಮುಲ್ಕಿ ಉಪನೋಂದಣಿ ಕಛೇರಿ ವ್ಯಾಪ್ತಿಯ 2023-24 ನೇ ಸಾಲಿನ  
ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ  
ದರಪಟ್ಟಿಯ ತಿದ್ದುಪಡಿ ಅಧಿಸೂಚನೆ ಕುರಿತು.

- ಉಲ್ಲೇಖ: 1) ಕೇಂದ್ರ ಮೌಲ್ಯಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ:  
ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.  
2) ದಿನಾಂಕ:31/10/2023ರಂದು ನಡೆದ ಸಿ.ವಿ.ಸಿ ಸಭೆ ನಡವಳಿ  
3) ದಿನಾಂಕ:16/11/2023ರ ಉಪಸಮಿತಿ ಸಭೆಯ ನಡವಳಿ

-----

ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ  
ಮುಲ್ಕಿ ಉಪನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ  
ದರಗಳನ್ನು ಪರಿಷ್ಕರಿಸಿ ಹೊರಡಿಸಿದ ಉಲ್ಲೇಖ(1) ರ ಅಧಿಸೂಚನೆ ಯನ್ನು ದಿ:01/10/2023 ರಂದು  
ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಪತ್ರಿಕೆ ಯಲ್ಲಿ ದಿ:29/09/2023 ರಂದು ಪ್ರಕಟಿಸಲಾಗಿತ್ತು. ಸದರಿ  
ಅಧಿಸೂಚನೆಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗಿದೆ.

ಅದರಂತೆ ದಿ: 29/09/2023 ರಂದು ಅಧಿಕೃತವಾಗಿ ಪ್ರಕಟವಾದ ಕರ್ನಾಟಕ ರಾಜ್ಯ  
ಪತ್ರಿಕೆಯಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಿ ಈ ಕೆಳಕಂಡ ಕೆಲವೊಂದು  
ತಿದ್ದುಪಡಿಗಳೊಂದಿಗೆ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಿದೆ.

( ರಾಜೀಶ್ವರಿ ಹೆಗಡೆ)

ಉಪ ನೋಂದಣಾಧಿಕಾರಿಗಳು ಮುಲ್ಕಿ  
ಕಾರ್ಯದರ್ಶಿ ಸ್ಥಿರಾಸ್ತಿ ಮೌಲ್ಯ ಮಾಪನ ಉಪಸಮಿತಿ,  
ಮುಲ್ಕಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಮುಲ್ಕಿ ಉಪನೋಂದಣಿ ಕಚೇರಿ ವ್ಯಾಪ್ತಿಗೊಳಪಡುವ ಗ್ರಾಮಗಳ ಸ್ಥಿರಾಸ್ತಿಗಳ ಮಾರುಕಟ್ಟೆ  
ಮೌಲ್ಯಗಳ ಮಾರ್ಗಸೂಚಿ ದರಪಟ್ಟಿ (2023-24)

LIST OF GUIDANCE VALUATION OF IMMOVABLE PROPERTIES OF VILLAGES COMING  
UNDER THE JURISDICTION OF SUB REGISTRAR'S OFFICE MULKI FOR THE YEAR 2023-

24

ಕ್ರ. ಸಂ. SI No	ಹೋಬಳಿ/ ಗ್ರಾಮ/ಪ್ರದೇಶ/ರಸ್ತೆಯ ಹೆಸರು Names of the Hobli/ Village/ Area/Road	ಹೆದ್ದಾರಿ ಬದಿಯ ಸರ್ವೇನಂ SURVEY NO BESIDE HIGHWAY	ಖುಷ್ಕಿ /Dry	ತರಿ/Wet	ಬಾಗಾಯ್ತು (ತೆಂಗು)/ Bagayat (Coconut)	ಬಾಗಾಯ್ತು (ಅಡಿಕೆ /ರಬ್ಬರ್/ಇತರೆ) Bagayat Arecanut Rubber & other Bagayat	ವಸತಿ ನಿವೇಶನಗಳು Approved Layouts
			ಎಕರೆಗೆ ರೂ.ಗಳಲ್ಲಿ Rs. Per Acre	ಎಕರೆಗೆ ರೂ.ಗಳಲ್ಲಿ Rs. Per Acre	ಎಕರೆಗೆ ರೂ.ಗಳಲ್ಲಿ Rs. Per Acre	ಎಕರೆಗೆ ರೂ.ಗಳಲ್ಲಿ Rs. Per Acre	ಚ.ಮೀಗೆ ರೂ.ಗಳಲ್ಲಿ Rs. Per Sqmtr
1	2	3	4	5	6	7	8
III	ಮುಲ್ಕಿ ತಾಲೂಕು ಮುಲ್ಕಿ ಹೋಬಳಿಗೆ ಒಳಪಡುವ ಗ್ರಾಮಗಳು Villages coming under Mulki Taluk Mulki Hobli						
1	ಶಿಮಂತೂರು / Shimanthoor						
1)	ರಾಜ್ಯ ಹೆದ್ದಾರಿ / State Highway		20,00,000	20,10,000	20,20,000	20,30,000	1,500
2)	ಮುಖ್ಯ ರಸ್ತೆ / Main Road		14,20,000	14,30,000	14,40,000	14,50,000	900
3)	ಇತರೆ ರಸ್ತೆ / Other Road		14,00,000	14,10,000	14,20,000	14,30,000	700

2	ಹಳೇಯಂಗಡಿ /Haleyangadi	10/1A3A,11/7C,12/24A2,10/12/25A2,13/2A1A2,13/2A2B,13/2B1A2,13/2B2,14/2B,14/3A1,14/3A2,14/3C,14/4A1,14/4,14/4C,14/5,14/5c,15/2A,15/2C1,33/7B,34/8A,34/9,34/10A,34/14A,41/1B,41/2A,41/2C,41/6A,41/7A,41/9B,41/11B,41/17B,41/18B,41/19,41/21A,43/1B,43/8A2,43/82A2,54/10A,54/11A,54/13A,54/14C,54/15B,55/2A,55/10A,55/12B,56/8B,56/9B,56/10A,56/11A,56/14B,56/16A,56/19A1,43/10B,55/10A,55/11A,10/1A3,10/1B2A,11/12C,11/8,12/25B,12/25A2,13/13,13/2A1A2,13/2A2B,13/3A,13/3B,13/3C,14/1,14/3C,15/2C,34/8C,41/19,43/8A2,43/8B,43/11,54/14G,54/14B,54/15B,56/8B,56/9B,56/4B					
1)	ರಾಷ್ಟ್ರೀಯ ಹೆದ್ದಾರಿ / National Highway		33,60,000	33,70,000	33,80,000	33,90,000	9,000

2)	ಮುಖ್ಯರಸ್ತೆ / Main Road		24,20,000	24,30,000	24,40,000	24,50,000	3,000
3)	ಇತರೆರಸ್ತೆ / Other Road		24,00,000	24,10,000	24,20,000	24,30,000	1,800
3	ಪಾವಂಜಿ / Pavanje	1/2,1/3,2/1,2/3B,2/10B,2/11B,2/12B,2/7,2/8B,2/9B,2/6B,4/1B,4/12A1,4/12A3,4/16,4/17A1,4/18A2,4/19A1,4/22A1,4/22A2,4/23B2,4/32,4/36A2,4/36B2,4/37,4/38,4/39B2,6/1A1A1,6/1A3B,6/1B,7/1A1,7/1F1,7/4A1A,7/4A6A2,7/4A3A,7/4A3B,7/4B1A,7/6A1,7/1C1C,7/1C2,10/2C2A,10/3C2A,10/4B2,10/5,10/8C2,11/1A,11/2A,11/4A1,11/17A1,11/22A,12/2A1A,12/3A1,12/4A112/4C2,					
1)	ರಾಷ್ಟ್ರೀಯ ಹೆದ್ದಾರಿ / National Highway		30,00,000	30,10,000	30,20,000	30,30,000	6,600
2)	ಮುಖ್ಯರಸ್ತೆ / Main Road		19,20,000	19,30,000	19,40,000	19,50,000	2,500
3)	ಇತರೆರಸ್ತೆ / Other Road		19,00,000	19,10,000	19,20,000	19,30,000	1,400
<b>4. ಸಸಿಹಿತ್ತು / Sasihithlu</b>							
4.1	ಮುಖ್ಯರಸ್ತೆ / Main Road		16,20,000	16,30,000	16,40,000	16,50,000	1,800
4.2	ಇತರೆ ರಸ್ತೆ / Other Road		16,00,000	16,10,000	16,20,000	16,30,000	1,400
5	ಬೆಳ್ಳಾಯರು /Bellairu	29/1A2,29/3A,29/4A,29/6A2,29/1B2,30/4B1,31/2A4A1,31/2B,32/3A1,32/3A3,32/3B1,32/5B1,32/6A,32/7B1,32/8,38/1A,38/12E,38/21A,38/22A,38/24A,38/26A,38/27A,39/1A1B,39/1A2B,39/2B,39/3B,39/4B,39/5B,39/6B,40/1,40/2A,40/2B,40/5B,40/17B,41/1C,41/2B,41/7,42/1,42/2B1,30/1B,30/4B,30/5B,31/2A4A,31/2B,32/1B,32/4B,,32/7B1,39/3B,39/4,39/5B,39/6,40/4,40/5B,40/17B,41/2B,41/6B,41/7B,41/1,42/2B,73/1B					
1)	ರಾಷ್ಟ್ರೀಯ ಹೆದ್ದಾರಿ / National Highway		30,00,000	30,10,000	30,20,000	30,30,000	7,200
2)	ಮುಖ್ಯರಸ್ತೆ / Main Road		18,20,000	18,30,000	18,40,000	18,50,000	1,800
3)	ಇತರೆರಸ್ತೆ / Other Road		18,00,000	18,10,000	18,20,000	18,30,000	1,400
<b>10 ನೇ ತೋಕೂರು / 10th Thokuru</b>							
1)	ಮುಖ್ಯರಸ್ತೆ / Main Road		18,20,000	18,30,000	18,40,000	18,50,000	2,000

2)	ಇತರೆರಸ್ತೆ / Other Road		18,00,000	18,10,000	18,20,000	18,30,000	1,500
3)	ರೋಹನ್ ಎಸ್ಟೇಟ್ ಬಡಾವಣೆ / Rohan Estate Layout						5,000
7	ಪಡುಪಣಂ ಬೂರು/ Padupanambu r	20/1B,20/6A1,20/10A,20/10C,20/15A1,20/15A2,20/15A3,22/1,22/2A,22/2C,31/1A,31/1B,34/2A1A1,34/2B1,34/2A3,38/1A1,38/1A3A,20/15c, 22/2C, 31/2B, 34/2A3, 38/1A3A, 38/1A3B, 38/1B					
1)	ರಾಷ್ಟ್ರೀಯ ಹೆದ್ದಾರಿ / National Highway		24,00,000	24,10,000	24,20,000	24,30,000	6,000
2)	ಮುಖ್ಯರಸ್ತೆ / Main Road		19,70,000	19,80,000	19,90,000	20,00,000	2,600
3)	ಇತರೆರಸ್ತೆ / Other Road		19,50,000	19,60,000	19,70,000	19,80,000	1,400
<b>8. ಕಿಲ್ಪಾಡಿ / Kilpady</b>							
1)	ರಾಜ್ಯಹೆದ್ದಾರಿ / State Highway		18,00,000	18,10,000	18,20,000	18,30,000	5,500
2)	ಮುಖ್ಯರಸ್ತೆ / Main Road		14,20,000	14,30,000	14,40,000	14,50,000	1,800
3)	ಇತರೆರಸ್ತೆ / Other Road		14,00,000	14,10,000	14,20,000	14,30,000	1,300
9	ಐಕಳ /Ikala						
1)	ರಾಜ್ಯಹೆದ್ದಾರಿ / State Highway		17,50,000	17,60,000	17,70,000	17,80,000	2,000
2)	ಮುಖ್ಯರಸ್ತೆ / Main Road		16,20,000	16,30,000	16,40,000	16,50,000	1,600
3)	ಇತರೆರಸ್ತೆ / Other Road		16,00,000	16,10,000	16,20,000	16,30,000	1,200
10	ಏಲಿಂಜಿ/ Elinje						
1)	ಮುಖ್ಯರಸ್ತೆ / Main Road		10,20,000	10,30,000	10,40,000	10,50,000	1,400
2)	ಇತರೆರಸ್ತೆ / Other Road		10,00,000	10,10,000	10,20,000	10,30,000	1,200
11	ಅತಿಕಾರಿಬೆಟ್ಟು/Athikaribettu						
1)	ಮುಖ್ಯರಸ್ತೆ / Main Road		15,20,000	15,30,000	15,40,000	15,50,000	1,000



1)	ರಾಜ್ಯಹೆದ್ದಾರಿ / State Highway		19,00,000	19,10,000	19,20,000	19,30,000	1,800
2)	ಮುಖ್ಯರಸ್ತೆ / Main Road		17,20,000	17,30,000	17,40,000	17,50,000	1,500
3)	ಇತರೆರಸ್ತೆ / Other Road		17,00,000	17,10,000	17,20,000	17,30,000	1,100
4)	ಗ್ಲೋಬಲ್ ಹ್ಯಾಬಿಟಾಟ್ ಬಡಾವಣೆ Global Habitat layout						4,000
<b>20</b>	<b>ಕೊಯ್ಯಡೆ/ Koikude</b>						
1)	ರಾಜ್ಯ ಹೆದ್ದಾರಿ/ State Highway		14,00,000	14,10,000	14,20,000	14,30,000	1,500
2)	ಮುಖ್ಯರಸ್ತೆ / Main Road		10,38,000	10,48,000	10,58,000	10,68,000	800
3)	ಇತರೆರಸ್ತೆ / Other Road		10,18,000	10,28,000	10,38,000	10,48,000	600
<b>IV</b>	<b>ಮಂಗಳೂರುತಾಲೂಕುಸುರತ್ಕಲ್‌ಹೋಬಳಿಗೇಳಪಡುವಗ್ರಾಮಗಳು Villages coming under Mangaluru Taluk Surathkal Hobli</b>						
<b>21</b>	<b>ಚೇಲೈರು /Chelairu</b>						
1)	ಮುಖ್ಯರಸ್ತೆ / Main Road		14,20,000	14,30,000	14,40,000	14,50,000	1,500
2)	ಇತರೆರಸ್ತೆ / Other Road		14,00,000	14,10,000	14,20,000	14,30,000	1,100
<b>22</b>	<b>ಮಧ್ಯ / Madhya</b>						
1)	ಮುಖ್ಯರಸ್ತೆ / Main Road		13,20,000	13,30,000	13,40,000	13,50,000	1,500
2)	ಇತರೆರಸ್ತೆ / Other Road		13,00,000	13,10,000	13,20,000	13,30,000	1,100
<b>23</b>	<b>ತೆಂಕವಕ್ಕಾರು/ Thenkaekkar</b>						
1)	ಮುಖ್ಯರಸ್ತೆ / Main Road		19,70,000	19,80,000	19,90,000	20,00,000	1,500
2)	ಇತರೆರಸ್ತೆ / Other Road		19,50,000	19,60,000	19,70,000	19,80,000	1,200

24	ಬಡಗವಕ್ಕಾರು / Badagayekkar						
1)	ಮುಖ್ಯರಸ್ತೆ / Main Road		16,70,000	16,80,000	16,90,000	17,00,000	1,400
2)	ಇತರೆರಸ್ತೆ / Other Road		16,50,000	16,60,000	16,70,000	16,80,000	1,100
25	ಸೂರಿಂಜೆ/ Soorinje						
1)	ಮುಖ್ಯರಸ್ತೆ / Main Road		14,60,000	14,70,000	14,80,000	14,90,000	1,200
2)	ಇತರೆರಸ್ತೆ / Other Road		14,40,000	14,50,000	14,60,000	14,70,000	1,000
26	ದೇಲಂತಬೆಟ್ಟು/Delanthabettu						
1)	ಮುಖ್ಯರಸ್ತೆ / Main Road		10,40,000	10,50,000	10,60,000	10,70,000	1,200
2)	ಇತರೆರಸ್ತೆ / Other Road		10,20,000	10,30,000	10,40,000	10,50,000	1,000
III	<b>ಕಾಪುತಾಲೂಕುಕಾಪುಹೋಬಳಿಗೇಜಳಪಡುವಗ್ರಾಮಗಳು</b> <b>Villages coming under Kaup TalukKaupHobli</b>						
27	ಬಡಾ 102 Bada 102	19/2A2,19/2B2,19/3B,19/4B,19/5,19/7,21/1,21/2A,21/2B3,21/5B,21/6A1,21/6A2,21/6B1,21/7,21/8,21/9,22/3,23/1A,23/1B1,23/1B2B,23/1B7,23/8A,23/9A,23/10A,24/1A2,24/1B1,24/B2,24/1C,24/1M1,24/1M2A,24/1M2B,24/1M3,24/1M4A,24/1M4B,24/4A,24/5A,24/6C1,24/7A1,24/7B1,47/A2,47/B,48/1A1,48/1B1B,48/2,48/3A1,48/4B2,49/1A1,49/1A2A,49/1B,49/2,49/3,49/5A2,49/5B,49/7,49/9,49/10A,49/10B,49/12,49/14,52/2A1,52/2A10,53/1A1B1,53/1A1B2,54/1A2,54/2B,70/2,70/3B,70/9B,70/10A2,70/11C,70/12B,70/14B,17/15,71/4E2,71/5B,71/6B,71/8B,72/1B,72/2B,72/15B,72/16B,72/17B,74/1A,74/3B,74/10B1,74/10B2,74/11A1,74/12A2,74/12B2,74/13A1,74/13D1,74/14A1,74/16A1,74/17A,74/17C1,74/18A,74/18C,74/19A,74/20B,74/23A,74/23C,74/26A1A,74/26A1B,74/26A2,74/27A1,76/1A,76/3A,76/5A,76/6A,76/7A,76/12A,76/13A,78/1A,79/9A,79/19A,79/20A,104/5A2A1,104/5A2A2,104/5A2B,104/7A,104/8A,104/13,104/16A2A,104/16A3,104/16A4,104/17A,104/21A1,104/21A2,104/22,104/23,105/1A1,105/1A2,106/1A,106/2B1,106/2C1,106/3A,108/4A,112/2B,112/2C,112/3B,112/6A2,112/6B2,112/6D2,112/10A1,113/1B,113/3B,113/4B,113/6B,113/8B,114/1B,114/4B,114/5,114/9B1,114/9B2,114/16B,114/17B,137/1,137/2,137/3,137/7,137/8B,137/9A,137/9B,137/9C,137/9D,137/9E,137/9F1,137/9F2,149/2,151/1B,151/6B,178/2A,21/2A,21/7,23/9A,23/10A,23/10C,24/1B1,24/1B2,24/4A,24/4B,24/5A,24/6C1A,24/7A1,24/7B1,46/8C,46/9A1,46/9A2,46/10A,46/10B,46/11,46/14,46/15,46/16,46/17,46/18,48/2,49/5A2,49/8,70/3B,70/10A2,70/11B,70/11C,70/12B,70/14B,70/15,70/18,71/3,71/4A3,71/4A4,71/6B,71/8B,72/15B,72/16B,72/17B,74/10B2,74/11A2,74/13B,76/7A,76/13A,104/5A1,104/5A2A1,104/5A2B,106/2B1,106/2C1,108/4A,112/6C2(6C),112/6E2,112/12B,114/15,114/16B,137/7,149/2,149/4,151/1B,23/1A,23/1B1,23/1B7,23/8A,76/1A,76/3A,76/14,78/1A1,78/1A2,78/1A3,78/1A4,78/1A6,79/9A,104/5A1,137/8A,137/8B,137/9A,137/9B1,137/9C,137/9D,137/9E,137/9F1,112/2C,112/3B,112/6A2,112/6B2.					

1)	ರಾಷ್ಟ್ರೀಯ ಹೆದ್ದಾರಿ / National Highway		27,50,000	27,60,000	27,70,000	27,80,000	7,000
2)	ಮುಖ್ಯರಸ್ತೆ / Main Road		20,20,000	20,30,000	20,40,000	20,50,000	3,500
3)	ಇತರೆರಸ್ತೆ / Other Road		20,00,000	20,10,000	20,20,000	20,30,000	2,500
<b>28</b>	<b>ಪಾದೂರು 107 / Padur 107</b>						
1)	ಮುಖ್ಯರಸ್ತೆ / Main Road		10,27,000	10,37,000	10,47,000	10,57,000	880
2)	ಇತರೆರಸ್ತೆ / Other Road		10,27,000	10,37,000	10,47,000	10,57,000	700
<b>29</b>	<b>ಎಲ್ಲೂರು/Yellur</b>						
1)	ರಾಜ್ಯಹೆದ್ದಾರಿ / State Highway		25,00,000	25,10,000	25,20,000	25,30,000	3,500
2)	ಮುಖ್ಯರಸ್ತೆ / Main Road		17,20,000	17,30,000	17,40,000	17,50,000	1,200
3)	ಇತರೆರಸ್ತೆ / Other Road		17,00,000	17,10,000	17,20,000	17,30,000	1,000
<b>30</b>	<b>ಪಾದೆಬೆಟ್ಟು 113 / Padebettu 113</b>	<b>56/2,56/4A,56/30,56/13,56/34,56/4C,56/5A2,56/12A1,56/12A3, 56/12B,56/12C,56/22,56/23,56/26.</b>					
1)	ರಾಷ್ಟ್ರೀಯ ಹೆದ್ದಾರಿ / National Highway		25,00,000	25,10,000	25,20,000	25,30,000	7,000
2)	ರಾಜ್ಯಹೆದ್ದಾರಿ / State Highway		24,00,000	24,10,000	24,20,000	24,30,000	4,000
3)	ಮುಖ್ಯರಸ್ತೆ / Main Road		23,20,000	23,30,000	23,40,000	23,50,000	3,500
4)	ಇತರೆರಸ್ತೆ / Other Road		23,00,000	23,10,000	23,20,000	23,30,000	2,500
<b>31</b>	<b>ನಡ್ಸಾಲು 114 /Nadsalu 114</b>	<b>12/1A,169/4B1,169/4C1,173/1C,173/2A,173/2C,173/4,174/1A,174/2A,174/2C,174/7A2,174/7B2,180/1C,181/1 B,181/2B,181/3A,181/4A,181/5A,181/5C,181/8-9B,181/10B,181/11A,181/12A1A3, 181/12A2,181/19B,181/21A, 193/10A, 193/10A2,193/11A, 194/4A2, 194/10A, 194/16A, 201/5A, 201/6A, 201/7A, 201/7D, 201/8C,202/1,202/2B, 202/4C,202/5A, 202/6A,202/8A,203/3B2, 203/3B2, 203/4B1,203/4B2,203/6B1, 203/6B2,203/9A2B1,203/9A2B1, 203/9A2, 203/9AB2, 205/7A, ,206/1A, 207/5A1,207/5A4, 207/5A5, 209/7B1A, 209/7B2A, 210 /1A, 211/ 1A,211/9A, 211/10A,228/1A, 228/1C2,8/2B1A2, 228/2B1B, 169/ 4A1, 169/ 4B1, 169/ 4B2,169/4C2,170/2, 174/2C, 174/ 7A2, 174/ 7B2, 180/ 1A,181/ 1B181/ 5C,181/ 8B2,181/9B,181/10B,181/11A,181/12A1A3,181/12A2,181/12A3,181/19B,181/21A,193/4,193</b>					





1)	ರಾಜ್ಯಹೆದ್ದಾರಿ / State Highway		20,00,000	20,10,000	20,20,000	20,30,000	3,500
2)	ಮುಖ್ಯರಸ್ತೆ / Main Road		18,20,000	18,30,000	18,40,000	18,50,000	1,800
3)	ಇತರೆರಸ್ತೆ / Other Road		18,00,000	18,10,000	18,20,000	18,30,000	1,400
35	ಫಲಿಮಾರು / Palimar						
1)	ಮುಖ್ಯರಸ್ತೆ / Main Road		16,20,000	16,30,000	16,40,000	6,50,000	1,500
2)	ಇತರೆರಸ್ತೆ / Other Road		16,00,000	16,10,000	16,20,000	16,30,000	1,300
36	ಕುತ್ಯಾರು/Kuthyaru						
1)	ಮುಖ್ಯರಸ್ತೆ / Main Road		15,20,000	15,30,000	15,40,000	15,50,000	1,100
2)	ಇತರೆರಸ್ತೆ / Other Road		15,00,000	15,10,000	15,20,000	5,30,000	1,000
37	ಕಳತ್ತೂರು 108 /Kalathuru 108						
1)	ಮುಖ್ಯರಸ್ತೆ / Main Road		12,60,000	12,70,000	12,80,000	12,90,000	1,000
2)	ಇತರೆರಸ್ತೆ / Other Road		12,50,000	12,60,000	12,70,000	12,80,000	900
38	ಪಿಲಾರು / Pilar						
1)	ರಾಜ್ಯಹೆದ್ದಾರಿ / State Highway		20,00,000	20,10,000	20,20,000	20,30,000	2,500
2)	ಮುಖ್ಯರಸ್ತೆ / Main Road		18,20,000	18,30,000	18,40,000	8,50,000	1,400
3)	ಇತರೆರಸ್ತೆ / Other Road		18,00,000	18,10,000	18,20,000	8,30,000	1,100
39	ಸಾಂತೂರು /Santhuru						
1)	ರಾಜ್ಯಹೆದ್ದಾರಿ / State Highway		20,00,000	20,10,000	20,20,000	20,30,000	2,500
2)	ಮುಖ್ಯರಸ್ತೆ / Main Road		13,20,000	13,30,000	13,40,000	3,50,000	1,400
3)	ಇತರೆರಸ್ತೆ / Other Road		13,00,000	13,10,000	13,20,000	13,30,000	1,100
40	ತೆಂಕ 103 / Thenka 103	6/4B,6/5,6/7A,6/13A,6/14,6/15,6/16,9/1B,9/1B,9/2B1,9/2B2,9/2B3,9/3B,9/4B,9/6,11/7,11/8 B,11/9B,11/10,11/11B,11/12B,11/21,11/25B,34/2,34/3,34/4,34/5,34/6,34/8,34/9B,34/11B,34 /12B1,34/14B,34/15B,42/7A1,43/11,67/4A1,67/4A3,68/1B1,68/1C1,68/1D1,68/1D2,68/1E1,6 8/1E2,68/1F,68/2A,84/1A,84/6A,84/7A,84/11A,85/1B1,85/2A,85/3A85/5A,85/7,89/1A189/1 A3.89/4A1A1.894A1A1.89/4A1B.89/9A.91/5A.93/2B.93/5B.93/7B.95/7B.95/9B.95/14B.95/16					

		B,95/23B,96/2B,96/2C,96/7B,103/6B,104/1B,104/10B,104/14B,104/15,107/6B,155/2B1,155/2B21,55/2B4,155/2B5,155/2B6,156/2B,163/2A2,163/2B2,163/4B,163/6B,163/8B,163/9,6/4A1,6/4B,6/4B1,6/4B2,6/4B3,6/5,6/7A,6/13A,6/13B,6/20,11/11B,34/12B1,34/12B3,34/12B4,34/12B5,67/4A1,67/4A2,67/4A3,68/2A,89/9A,91/1,91/2A,91/3A,91/4A,91/5A,91/10A,91/11A,93/2B,93/7B,96/2B,96/3C,96/4B,96/7B,103/7B,107/4,108/1B,108/2A2,155/2B1,155/2B3,163/9,6/15,6/16,7/3A1,83/6A,83/7A,84/7A,84/6A,107/5B,113/2A,113/4A,113/10,115/132B,115/13A2C,115/13A2D,115/13B2,115/13B1,115/13B3					
1)	ರಾಷ್ಟ್ರೀಯ ಹೆದ್ದಾರಿ / National Highway		22,00,000	22,10,000	22,20,000	22,30,000	6,000
2)	ಮುಖ್ಯರಸ್ತೆ / Main Road		20,20,000	20,30,000	20,40,000	20,50,000	3,000
3)	ಇತರೆರಸ್ತೆ / Other Road		20,00,000	20,10,000	20,20,000	20,30,000	2,000
4)	ಲಕ್ಷ್ಮಿಶ್ಯಾಮ ಪಂಚವತಿ ವಿಲ್ಲಾಬಡಾವಣೆ Lakshmishyam Panchavati Villa Layout						10,000
<b>IV ಕಾರ್ಕಳ ತಾಲೂಕು ಕಾರ್ಕಳ ಹೋಬಳಿಗೆ ಒಳಪಡುವ ಗ್ರಾಮಗಳು</b> <b>Villages coming under Karkala Taluk Karkala Hobli</b>							
<b>41</b>	<b>ಇನ್ನಾ / Inna</b>						
1)	ರಾಜ್ಯಹೆದ್ದಾರಿ / State Highway		20,20,000	20,30,000	20,40,000	20,50,000	2,000
2)	ಮುಖ್ಯರಸ್ತೆ / Main Road		15,20,000	15,30,000	15,40,000	15,50,000	1,400
3)	ಇತರೆರಸ್ತೆ / Other Road		15,00,000	15,10,000	15,20,000	15,30,000	900
<b>42</b>	<b>ಮುಂಡೂರು / Mundkur</b>						
1)	ರಾಜ್ಯಹೆದ್ದಾರಿ / State Highway		20,10,000	20,20,000	20,30,000	20,40,000	2,200
2)	ಮುಖ್ಯರಸ್ತೆ / Main Road		16,20,000	16,30,000	16,40,000	16,50,000	1,500
3)	ಇತರೆರಸ್ತೆ / Other Road		16,00,000	16,10,000	16,20,000	16,30,000	1,300
<b>43</b>	<b>ಮುಲ್ಲಡ್ಕ / Mulladka</b>						
1)	ರಾಜ್ಯಹೆದ್ದಾರಿ / State Highway		20,00,000	20,10,000	20,20,000	20,30,000	2,000

2)	ಮುಖ್ಯರಸ್ತೆ / Main Road		15,20,000	15,30,000	15,40,000	15,50,000	1,300
3)	ಇತರೆರಸ್ತೆ / Other Road		15,00,000	15,10,000	15,20,000	15,30,000	800

ಮುಲ್ಕಿ ಉಪನೋಂದಣಿಕ ಚೇರಿವ್ಯಾಪ್ತಿಗೊಳಪಡುವ ಗ್ರಾಮಗಳ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾ  
ರ್ಗಸೂಚಿದರಪಟ್ಟಿ 2023-24

**LIST OF GUIDANCE VALUATION OF IMMOVABLE PROPERTIES OF VILLAGES COMING UNDER  
THE JURISDICTION OF SUB REGISTRAR'S OFFICE MULKI FOR THE YEAR 2023-24**

ಕ್ರ.ಸಂ:SI No	ಗ್ರಾಮದ ಹೆಸರು/ Names of the Village	ಖುಷ್ಕಿ /Dry	ತರಿ/Wet	ಬಾಗಾಯ್ತು (ತೆಂಗು)/ Bagayat (Coconut)	ಬಾಗಾಯ್ತು (ಅಡಿಕೆ/ರಬ್ಬರ್/ ಇತರೆ) Bagayat Arecanut Rubber& others Bagayat
		ಎಕರೆಗೆ ರೂ. ಗಳಲ್ಲಿ Rs. Per Acre	ಎಕರೆಗೆ ರೂ. ಗಳಲ್ಲಿ Rs. Per Acre	ಎಕರೆಗೆ ರೂ. ಗಳಲ್ಲಿ Rs. Per Acre	ಎಕರೆಗೆ ರೂ.ಗಳಲ್ಲಿ Rs. Per Acre
44	ಸುರತ್ಕಲ್ /Surathkal	45,60,000	45,72,000	45,84,000	45,96,000
45	ಬಪ್ಪನಾಡು/Bappanadu	34,40,000	34,50,000	34,60,000	34,70,000
46	ಕಾರ್ನಾಡು /Karnad	34,50,000	34,60,000	34,80,000	34,90,000
47	ಚಿತ್ರಾಪು /Chitrapu	20,70,000	20,80,000	20,90,000	21,00,000
48	ಮಾನಂಪಾಡಿ/Manampa di	20,60,000	20,70,000	20,80,000	20,90,000
49	ಕೊಂಡೆಮೂಲ/Kondem oola	18,00,000	18,10,000	18,20,000	18,30,000
50	ನಡುಗೋಡು Nadugodu	13,00,000	13,10,000	13,20,000	13,30,000
51	ಕಿಲೆಂಜೂರು Kilenjooru	9,00,000	9,10,000	9,20,000	9,30,000
52	ಮೆನ್ನಬೆಟ್ಟು Mennabettu	20,00,000	20,10,000	20,30,000	20,40,000
53	ತಾಳಿಪಾಡಿ Talipady	20,00,000	20,10,000	20,30,000	20,40,000

54	ಎಲತ್ತೂರು /Elatturu	10,00,000	10,10,000	10,20,000	10,30,000
----	--------------------	-----------	-----------	-----------	-----------

56		ಬ್ಲಾಕ್‌ನಂ 2 ಜಂಗಮಮಠ Block No 2 Jangama Mata	
1)	ಬ್ಲಾಕ್‌ನಂ 2 ಜಂಗಮಮಠ Block No 2 Jangama Mata	3 ಮೂಡಬಿದರೆರಸ್ತೆ Moodabidare Road	3850
		2-3-77/A-1-3, 2-3-77/A-1-2, 2-3-77/A-1-4, 2-3-77/A-0-2, 2-3-77/A-0-4, 2-3-77/A-0-3, 2-3-77/A-0-6, 2-3-77/A-0-7, 2-3-77/A-1-1, 2-3-77, 2-3-35, 2-3-35B, 2-3-83, 2-3-75, 2-3-77/A-0-5, 2-3-47, 2-3-49, 2-3-35A, 2-3-5, 2-3-9, 2-3-51, 2-3-27, 2-3-27A, 2-3-43, 2-3-25, 2-3-3, 2-3-21, 2-3-7, 2-3-61, 2-3-63, 2-3-59, 2-3-45, 2-3-45, 2-3-85, 2-3-69A, 2-3-67, 2-3-79, 2-3-1, 2-3-39, 2-3-65, 2-3-57, 2-3-39A, 2-3-69, 2-3-81	
2)	ಬ್ಲಾಕ್‌ನಂ 2 ಜಂಗಮಮಠ Block No 2 Jangama Mata	7. ಪಂಚಮಹಲ್ ರಸ್ತೆ -Panchamahahal Road	3000
		2-7-2	
3)	ಬ್ಲಾಕ್‌ನಂ 2 ಜಂಗಮಮಠ Block No 2 Jangama Mata	8. ಅಕ್ಕಸಾಲಿಗರಕೇರಿರಸ್ತೆ Akkasaligara Keri Road	2600
4)	ಬ್ಲಾಕ್‌ನಂ 2 ಜಂಗಮಮಠ Block No 2 Jangama Mata	14. ಜೂನಿಯರ್ ಕಾಲೇಜುರಸ್ತೆ Junior College Road	2500
57		ಬ್ಲಾಕ್‌ನಂ 3 ಚರಂತಿಪೇಟೆ Block No:3 Charanthipete	
1)	ಬ್ಲಾಕ್‌ನಂ 3 ಚರಂತಿಪೇಟೆ Block No:3 Charanthipete	2. ಎನ್.ಎಚ್.-17 ಧಕ್ಕಿಣ NH 17 South	8700
		3-2-45, 3-2-43, 3-2-13, 3-2-19, 3-2-21, 3-2-21A, 3-2-21, 3-2-29, 3-2-47, 3-2-23, 3-2-41, 3-2-29B, 3-2-25, 3-2-17, 3-2-15, 3-2-5, 3-2-11, 3-2-9C, 3-2-9A, 3-2-9, 3-2-11A, 3-2-49, 3-2-9B, 3-2-7, 3-2-27, 3-2-3, 3-2-29A, 3-2-33, 3-2-53,	

2)	ಬ್ಲಾಕ್‌ನಂ 3ಚರಂತಿಪೇಟೆ Block No:3 Charanthipete	3. ಮೂಡಬಿದರೆರಸ್ತೆ 3.Moodbidare Road	3500
		3-3-22, 3-3-16,3-3-54, 3-3-82, 3-3-68,3-3-70A,3-3-36, 3-3-78, 3-3-52, 3-3-66, 3-3-40,3-3-14, 3-3-72,3-3-44, 3-3-48, 3-3-503-3-76, 3-3-46, 3-3-38, 3-3-74, 3-3-26, 3-3-32, 3-3-28, 3-3-42,3-3-30, 3-3-14, 3-3-18, 3-3-4, 3-3-24,3-3-12, 3-3-8,3-3-10, 3-3-34, 3-3-70, 3-3-64, 3-3-6,3-3-56, 3-3-62,3-3-58,3-3-20,	
3)	ಬ್ಲಾಕ್‌ನಂ 3ಚರಂತಿಪೇಟೆ Block No:3 Charanthipete	10. ಕಾರ್ನಾಡಬೈಪಾಸ್ ರಸ್ತೆ 10. Karnad Bypass Road	8000
		3-10-28, 3-10-20, 3-10-36, 3-10-30, 3-10-18, 3-10-8,3-10-10, 3-10-12, 3-10-14, 3-10-4,3-10-2,3-10-26, 3-10-6,3-10-24,3-10-34,3-10-16, 3-10-32,3-10-22,	
4)	ಬ್ಲಾಕ್‌ನಂ 3ಚರಂತಿಪೇಟೆ Block No:3 Charanthipete	104. ಹರಿಹರದೇವಸ್ಥಾನರಸ್ತೆ 104.Harihara Temple Road	3630
		3-104-5, 3-104-13, 3-104-9, 3-104-17, 3-104-3, 3-104-11, 3-104-1,	
58		ಬ್ಲಾಕ್‌ನಂ 4 ಕ್ಷೀರಸಾಗರ Block No 4 KsheeraSagara	
1)	ಬ್ಲಾಕ್‌ನಂ 4 ಕ್ಷೀರಸಾಗರ Block No 4 KsheeraSagara	2.ಎನ್. ಎಚ್.-17 ಧಕ್ಕಿಣ 2. NH 17 South	8712
		4-2-2, 4-2-4, 4-2-56, 4-2-32, 4-2-50,4-2-36A,4-2-40, 4-2-50A, 4-2-50B, 4-2-44A,4-2-44B, 4-2-46B, 4-2-46D, 4-2-46C, 4-2-44C, 4-2-46A, 4-2-48A, 4-2-30, 4-2-34, 4-2-36, 4-2-38, 4-2-44, 4-2-16, 4-2-52, 4-2-48, 4-2-20,4-2-10, 4-2-24, 4-2-22, 4-2-28, 4-2-32A,	
2)	ಬ್ಲಾಕ್‌ನಂ 4 ಕ್ಷೀರಸಾಗರ Block No 4 KsheeraSagara	4. ಕೊಳಚಿಕಂಬ್ರಸ್ತೆ 4. Kolachikambra Road	3300
		4-4-29, 4-4-11, 4-4-7, 4-4-9, 4-4-13, 4-4-3, 4-4-5,4-4-1, 4-4-23,4-4-23B, 4-4-21,4-4-17, 4-4-23A, 4-4-19,4-4-15, 4-4-25A, 4-4-27, 4-4-25,	
61		ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu	
1)	ಬ್ಲಾಕ್‌ನಂ 7 ಒಡೆಯರಬೆಟ್ಟು	4.ಕೊಳಚಿಕಂಬ್ರಸ್ತೆ Street No:4 Kolachikambra Road	2310

	<b>Block No 7 Odeyarabettu</b>		
		7-4-44B, 7-4-44A, 7-4-48C, 7-4-46A, 7-4-42A, 7-4-48A, 7-4-30C, 7-4-34, 7-4-24, 7-4-28, 7-4-30, 7-4-30A, 7-4-30B, 7-4-26A, 7-4-26B, 7-4-26C, 7-4-26D, 7-4-50, 7-4-48, 7-4-40A, 7-4-38, 7-4-26, 7-4-36A, 7-4-44, 7-4-40, 7-4-32, 7-4-36, 7-4-46, 7-4-42, 7-4-48B,	
2)	<b>ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu</b>	<b>5. ಬಪ್ಪನಾಡುದೇವಸ್ಥಾನರಸ್ತೆ Street No:5 Bappanadu Temple Road</b>	<b>5000</b>
		7-5-37, 7-5-39, 7-5-35, 7-5-33, 7-5-21, 7-5-63, 7-5-75, 7-5-71A, 7-5-49, 7-5-15, 7-5-7, 7-5-43, 7-5-5, 7-5-73, 7-5-59, 7-5-55, 7-5-47, 7-5-51, 7-5-53, 7-5-61A, 7-5-61, 7-5-65, 7-5-41, 7-5-67, 7-5-57, 7-5-71, 7-5-45, 7-5-69, 7-5-65A, 7-5-67A, 7-5-25, 7-5-27, 7-5-17, 7-5-23, 7-5-29, 7-5-31, 7-5-13,	
3)	<b>ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu</b>	<b>106 ಉತ್ತರಅಡ್ಡರಸ್ತೆ Street No:106 North Cross Road</b>	<b>2500</b>
		7-106-5, 7-106-1, 7-106-3, 7-106-15, 7-106-13, 7-106-7,	
4)	<b>ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu</b>	<b>117 ಮಸೀದಿರಸ್ತೆ Mosque Road</b>	<b>2400</b>
		7-117-4, 7-117-6, 7-117-2	
5)	<b>ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu</b>	<b>“Street No: 506 &amp; 507 ರಸ್ತೆ: 506 &amp; 507</b>	<b>2300</b>
		7-506-12, 7-506-11	
		7-507-43A, 7-507-49, 7-507-49A, 7-507-53, 7-507-53A, 7-507-53B, 7-507-47, 7-507-41, 7-507-43, 7-507-45, 7-507-48, 7-507-52, 7-507-52A, 7-507-50, 7-507-48A, 7-507-43B	
6)	<b>ಬ್ಲಾಕ್‌ನಂ 7 ಒಡೆಯರಬೆಟ್ಟು Block No 7 Odeyarabettu</b>	<b>Street No:: 501 to 505 Street No: 506 &amp; 507 ರಸ್ತೆ: 501 ರಿಂದ 505</b>	<b>2300</b>
		7-501-7C, 7-501-7B, 7-501-2, 7-501-7, 7-501-5, 7-501-1, 7-501-7D, 7-501-7H, 7-501-9I, 7-501-7F, 7-501-9K, 7-501-9B, 7-501-9E, 7-501-9H, 7-501-9, 7-501-7E, 7-501-7G, 7-501-7A, 7-501-9D, 7-501-9A, 7-501-3, 7-501-9G, 7-501-9J, 7-501-9C, 7-501-8, 7-501-9F,	

		7-502-11B, 7-502-10, 7-502-11C, 7-502-11A, 7-502-10A,	
		7-503-13, 7-503-17, 7-503-15, 7-503-19A, 7-503-19, 7-503-19B, 7-503-18,	
		7-504-25D, 7-504-27B, 7-504-23A, 7-504-25E, 7-504-21C, 7-504-24, 7-504-23, 7-504-27A, 7-504-21E, 7-504-21, 7-504-25, 7-504-27F, 7-504-27I, 7-504-27C, 7-504-27G, 7-504-27H, 7-504-27J, 7-504-27K, 7-504-27D, 7-504-25H, 7-504-25F, 7-504-25A, 7-504-25B, 7-504-27L, 7-504-25C, 7-504-27M, 7-504-21B, 7-504-21A, 7-504-22, 7-504-21F, 7-504-27E, 7-504-27, 7-504-21D,	
		7-505-29A, 7-505-31, 7-505-35, 7-505-29, 7-505-38, 7-505-35, 7-505-37, 7-505-37A, 7-505-33, 7-505-39, 7-505-39A, 7-505-40,	
<b>83</b>	<b>Ward No. 1 - Suratkal South Ward</b>	<b>Block 2 - SadashivaNagara Block / ಬ್ಲಾಕ್ 2 - ಸದಾಶಿವನಗರಬ್ಲಾಕ್</b>	
1)		1.NH-17 (66)	1. ರಾಷ್ಟ್ರೀಯಹೆದ್ದಾರಿ 17(66)
2)		106.Sadashiva Mahaganapathi Temple Street	106. ಸದಾಶಿವಮಹಾಗಣಪತಿ ದೇವಸ್ಥಾನರಸ್ತೆ
3)		Street No: 529, 530 & 533	ಸ್ಟ್ರೀಟ್ ನಂ. 529, 530 & 533
4)		Street No 534, 536, & 537	ಸ್ಟ್ರೀಟ್ ನಂ. 534, 536 & 537
<b>84</b>	<b>Ward No. 1 - Suratkal South Ward</b>	<b>Block 3 - Mukka Block / ಬ್ಲಾಕ್ 3 - ಮುಕ್ಕಬ್ಲಾಕ್</b>	
1)		1.NH-17 (66)	ರಾಷ್ಟ್ರೀಯಹೆದ್ದಾರಿ 17 (66)
2)		94. 6th Main Road	94. 6ನೇಮುಖ್ಯರಸ್ತೆ
3)		101. Mitra Patna Road	101. ಮಿತ್ರಪಟ್ಟಣರಸ್ತೆ
4)		Street No: 533,541, 542, 543,544	ಸ್ಟ್ರೀಟ್ ನಂ. 533, 541, 542, 543, 544
5)		Street No: 545 to 548	ಸ್ಟ್ರೀಟ್ ನಂ. 545 ರಿಂದ 548
6)		Street No: 549 to 552	ಸ್ಟ್ರೀಟ್ ನಂ. 549 ರಿಂದ 552
7)		Street No: 553 to 559	ಸ್ಟ್ರೀಟ್ ನಂ. 553 ರಿಂದ 559



8)		Street No 560 to 567, 569, 570	ಸಿಟಿಟಾ ನಂ. 560 ರಿಂದ 567, 569, 570	<b>4200</b>
<b>88</b>	<b>Ward No. 2 - Suratkal East Ward</b>	<b>Block 2 -Thadambail Block / ಬ್ಲಾಕ್ 2 - ತಡಂಬೈಲ್ ಬ್ಲಾಕ್</b>		
1)		1.NH-17(66)	ರಾಷ್ಟ್ರೀಯಹೆದ್ದಾರಿ 17 (66)	<b>16000</b>
2)		20.Chelair Padavu Road	20. ಚೇಲೈರುಪದವುರಸ್ತೆ	<b>6000</b>
3)		485.Ward Boundry Road	485. ವಾರ್ಡ್ ಬೌಂಡರಿರಸ್ತೆ	<b>6000</b>
4)		Street No 503.504, 505, 506, 510, 511, 512, 518, 520	ಸಿಟಿಟಾ ನಂ. 503,504, 505, 506, 510, 511, 512, 518, 520	<b>5600</b>
5)		Street No 521,522 & 523, 528 & 529	ಸಿಟಿಟಾ ನಂ. 521,522& 523, 528 & 529	<b>5200</b>
6)		Street No 524, 526, 527& 530 to 537	ಸಿಟಿಟಾ ನಂ: 524,526,527 ಮತ್ತು 530 ರಿಂದ 537	<b>4000</b>
7)		Street No: 564	ಸಿಟಿಟಾ ನಂ. 564	<b>4000</b>
<b>89</b>	<b>Ward No. 2. Suratkal East Ward</b>	<b>Block 3 - Padre Block / ಬ್ಲಾಕ್ 3 - ಪದ್ರೆಬ್ಲಾಕ್</b>		
1)		1.NH -17(66)	ರಾಷ್ಟ್ರೀಯಹೆದ್ದಾರಿ 17 (66)	<b>13000</b>
2)		20.Chelair Padavu	20. ಚೇಲೈರುಪದವುರಸ್ತೆ	<b>9800</b>
3)		102.Udaya Nagara Road	102. ಉದಯನಗರ ರಸ್ತೆ	<b>9800</b>
4)		103.Udaya Nagara 1st left cross Road	103. ಉದಯನಗರ 1 ನೇ ಎಡ ಅಡ್ಡ ರಸ್ತೆ	<b>6000</b>
5)		104.Padre Road	104. ಪದ್ರೆ ರಸ್ತೆ	<b>4700</b>
6)		105.Udayanagara 1st Right Cross Road	105 ಉದಯನಗರ 1 ನೇ ಬಲ ಅಡ್ಡ ರಸ್ತೆ	<b>6000</b>
7)		289.NH 17 to Pavanje new Bridge	289.NH 17 ಪಾವಂಜೆ ಸೇತುವೆ ರಸ್ತೆ	<b>12500</b>
8)		Street No: 507, 508, 509, 514, 515, 516, 517, 519, 525 , 541 & 558,	ರಸ್ತೆ ನಂ 507, 508, 509, 514, 515, 516, 517, 519, 525 , 541 & 558,	<b>5400</b>
9)		Street No: 625 to 627, 631	ರಸ್ತೆ ನಂ 627, 631	<b>5200</b>

1 0)		Cross Road No: 538 539, 540 & 542 to 550	ಅಡ್ಡರಸ್ತೆ ನಂ:538 539, 540 & 542 ಮತ್ತು 550	<b>4500</b>
1 1)		Cross Road No: 551 to557 & 559	ಅಡ್ಡರಸ್ತೆನಂ 551 ರಿಂದ 557 ಮತ್ತು 559	<b>4500</b>
1 2)		Cross Road No: 560 to 624	ಅಡ್ಡ ರಸ್ತೆ ನಂ 560 ರಿಂದ 624	<b>4200</b>
<b>9 0</b>	<b>Ward No. 2 - Suratkal East Ward</b>	<b>Block 4 - Madyapadavu Block</b>	<b>ಬ್ಲಾಕ್ 4.ಮಧ್ಯಪದವು ಬ್ಲಾಕ್</b>	
1)		20. ChelairPadvu Road	20. ಚೇಲ್ಯಾರುಪದವುರಸ್ತೆ	<b>6500</b>
2)		107.Kodipady Garodi Road	107.ಕೋಡಿಪಾಡಿ ಗರಡಿ ರಸ್ತೆ	<b>6500</b>
3)		111.Chokkabettu Krishnapura Mata Road	111.ಚೊಕ್ಕಬೆಟ್ಟು ಕೃಷ್ಣಾಪುರ ಮರ ರಸ್ತೆ	<b>5000</b>
4)		286.Ward Boundary Road	286.ವಾರ್ಡ್ ಬೌಂಡರಿ ರಸ್ತೆ	<b>4500</b>
5)		294.Krishnapura Road to ULB Boundary	294.ಕೃಷ್ಣಾಪುರ ರಸ್ತೆಯಿಂದ ULB ಗಡಿ	<b>4500</b>
6)		Street No: 473.478 480	ರಸ್ತೆ ನಂ: 473.478 480	<b>4000</b>
7)		Street No: 566 to 576, 578 to 582.	ರಸ್ತೆ ನಂ:566 ರಿಂದ 576, 578 ರಿಂದ 582.	<b>4000</b>
8)		Street No: 585 to 591, 593 to 596	ರಸ್ತೆ ನಂ: 585 ರಿಂದ 591, 593 ರಿಂದ 596	<b>4000</b>
9)		Street No: No; 577, 597, 598 to 602, 604 to 608, 610,611,614,615,617,618,619,621,622,623	ರಸ್ತೆ ನಂ: 577, 597, 598 ರಿಂದ 602, 604 ರಿಂದ 608, 610, 611,614,615,617,618,619,621, 622,623	<b>4000</b>

( ರಾಜೇಶ್ವರಿ ಹೆಗಡೆ)

ಉಪ ನೋಂದಣಾಧಿಕಾರಿಗಳು ಮುಲ್ಕಿ  
ಕಾರ್ಯದರ್ಶಿ ಸ್ಥಿರಾಸ್ತಿ ಮೌಲ್ಯ ಮಾಪನ ಉಪಸಮಿತಿ,  
ಮುಲ್ಕಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ